

CIN No. : L26914KA1983PLC005401

Naveen Complex, 7th Floor, 14, M.G. Road, Bengaluru - 560 001 INDIA

Phone : 080 - 42897000 25584181 Fax : 080 - 25584017 e-mail : mclblore@naveentile.com

MCL: SEC: 2020

DATE: 13.02.2020

To,
BOMBAY STOCK EXCHANGE LIMITED
Floor 25, P J Towers, Dalal Street,
MUMBAI 400 001.
STOCK CODE: 515037

To,
NATIONAL STOCK EXCHANGE OF INDIA LIMITED
Exchange Plaza, Bandra Kurla Complex,
Bandra (East), MUMBAI 400 051.
STOCK CODE: MURUDCERA.EQ

Dear Sir/Madam,

Sub: - Publication in Newspaper –Financial Results for the quarter ended December 31, 2019

Ref: - Stock Code of NSE: MURUDCERA; BSE: 515037

In continuation to our outcome of Board Meeting dated February 12, 2020 with regard to Unaudited Financial Results for the quarter ended December 31, 2019. Please find enclosed herein under a copy of the advertisement published in English and Kannada (vernacular language) newspapers.

This is for your information and records.

Thanking You,

Yours' faithfully,

For MURUDESHWAR CERAMICS LIMITED


ASHOK KUMAR
COMPANY SECRETARY AND
COMPLIANCE OFFICER



An ISO 9001-2008 Certified Company

| ASIAN WAREHOUSING LIMITED (FORMERLY KNOWN AS ASIAN WAREHOUSING PRIVATE LIMITED) CIN: U01403MH2012PLC230719 | | | | |
|--|---------------------------|---------------------------|---------------------------|---------------------------|
| REGD OFFICE: 508, Dalalaha House, Jambhal Bajaj Road, Nariman Point, Mumbai - 400021 Tel :- 91-22-40813000 Email :- info.asianw@gmail.com | | | | |
| EXTRACT OF UNAUDITED FINANCIAL RESULTS FOR THE QUARTER AND NINE MONTHS ENDED 31 ST DECEMBER, 2019 (Rs. In Lakhs except per share data) | | | | |
| Particulars | Quarter Ended | | Quarter Ended | |
| | 31.12.2019 (Unaudited) | 31.12.2018 (Unaudited) | 31.12.2019 (Unaudited) | 31.12.2018 (Unaudited) |
| Total income from operations (net) | 39.94 | 162.89 | 24.91 | (13.27) |
| Net Profit / (Loss) for the period (before Tax, Exceptional and/or Extraordinary Items) | 0.11 | 18.29 | (13.27) | |
| Net Profit / (Loss) for the period before Tax (after Exceptional and/or Extraordinary Items) | 0.11 | 18.29 | (13.27) | |
| Net Profit / (Loss) for the year/period after tax | (3.05) | 4.21 | (13.27) | |
| Total Comprehensive Income for the period (Comprising Profit/Loss) for the period (after Tax) and other Comprehensive Income (after Tax) | (3.05) | 4.21 | (13.27) | |
| Equity Share Capital | 348.72 | 348.72 | 349.72 | |
| Earnings Per Share (EPS) (of Rs.10/- each) | (0.01) | 0.12 | (0.04) | |
| Basic : | (0.01) | 0.12 | (0.04) | |
| Diluted: | (0.01) | 0.12 | (0.04) | |
| Note: 1) The above is an extract of the detailed format of Unaudited Financial Results for the quarter and nine months ended on 31 st December, 2019 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the unaudited Financial Results for the Quarter & nine months ended on 31 st December, 2019 are available on the Stock Exchange website (www.bseindia.com) and the Company website (www.asianw.com). 2) The financial results have been prepared in accordance with Indian Accounting Standards (Ind-AS) as notified under the Companies Act, 2013. 3) The above results have been reviewed by the Audit Committee and approved by the Board of Directors in their respective meetings held on 12 th February, 2020 By order of the Board For Asian Warehousing Limited Sd/- Shrikant Bhatnagar Chairman and Managing Director DIN: 00160121 | | | | |
| Date: 12 th February, 2020 Place: Mumbai | | | | |

| RISA INTERNATIONAL LIMITED REGD. OFFICE: 604, KUSHAL POINT, 4TH ROAD, BEHIND UDAY CINEMA, GHATKOPAR (W), MUMBAI-400086 Tel. :- +91 22 6668104, Email-Id :- risainternational@gmail.com, Website :- www.risainternational.com CIN : L99999MH1993PLC071062 | | | | |
|--|---------------------------|---------------------------|---------------------------|---------------------------|
| EXTRACTS OF UN-AUDITED FINANCIAL RESULTS FOR THE QUARTER AND NINE MONTHS ENDED 31 ST DECEMBER, 2019 (Rs. In Lakhs except EPS) | | | | |
| PARTICULARS | Quarter ended | | Quarter ended | |
| | 31/12/2019 (Unaudited) | 31/12/2018 (Unaudited) | 31/12/2019 (Unaudited) | 31/12/2018 (Unaudited) |
| Total income from operations (net) | 0.00 | 0.010 | 0.00 | 1.14 |
| Net Profit / (Loss) for the period (before Tax, exceptional and/or extraordinary items) | (5.243) | (12.070) | (20.386) | (188.150) |
| Net Profit / (Loss) for the period before tax (after exceptional and/or Extraordinary Items) | (5.243) | (12.070) | (20.386) | (188.150) |
| Net Profit / (Loss) for the period after tax (after exceptional and/or Extraordinary Items) | (5.243) | (12.070) | (20.386) | (188.150) |
| Total Comprehensive Income/loss for the period (Comprising Profit / (Loss) for the period (after tax) and Other Comprehensive Income (after tax)) | (5.243) | (12.070) | (20.386) | (188.150) |
| Paid up Equity Share Capital | 3190.01 | 3190.01 | 3190.01 | 3190.01 |
| Earnings per share/Face Value of Rs. 2/- each (for continuing and discontinued operations) - | | | | |
| 1. Basic: | (0.003) | (0.008) | (0.013) | (0.118) |
| 2. Diluted: | (0.003) | (0.008) | (0.013) | (0.118) |
| Notes: 1. The above is an extract of the detailed format of Quarterly Financial Results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of these Financial Results are available on the Stock Exchange website i.e., www.bseindia.com and on the Company's website i.e., www.risainternational.com 2. The above Financial Results have been reviewed by the Audit Committee and approved by the Board of Directors at their respective meeting held on 11 th February, 2020 FOR RISA INTERNATIONAL LIMITED ABHINAVAN JAIN Whole Time Director & CFO DIN : 03199953 | | | | |
| Date : 11/02/2020 Place : Mumbai | | | | |

| MONOTYPE INDIA LIMITED (CIN: L72900MH1974PLC287552) | | | | | |
|---|--|---------------------------|---------------------------|---------------------------|---------------------------|
| REGD. OFFICE: 2, FIRST FLOOR, RAHMATOLA HOUSE, 7 HOMJI STREET, RBI HONORIAL CIRCLE, MUMBAI - 400 001 E-mail id.: monotypeindia@gmail.com; Web.: www.monotypeindia.in; Tel.: 022-40068190/91 | | | | | |
| STATEMENT OF UN-AUDITED FINANCIAL RESULTS FOR THE THIRD QUARTER AND NINE MONTHS ENDED 31 ST DECEMBER, 2019 (Rs. in Lakhs) | | | | | |
| Sr. No. | Particulars | Quarter ended | | Nine months ended | |
| | | 31.12.2019 (Unaudited) | 31.12.2018 (Unaudited) | 31.12.2019 (Unaudited) | 31.12.2018 (Unaudited) |
| 1 | Total Income from operations | 560.497 | 132.420 | 738.201 | 2771.930 |
| 2 | Net Profit / (Loss) for the period (before Tax, Exceptional and/or Extraordinary Items) | (119.883) | (650.350) | (757.034) | (1758.310) |
| 3 | Net Profit / (Loss) for the period before tax (after Exceptional and/or Extraordinary Items) | (119.883) | (650.350) | (757.034) | (1758.310) |
| 4 | Net Profit / (Loss) for the period after tax (after Exceptional and/or Extraordinary Items) | (119.883) | (650.350) | (757.034) | (1758.310) |
| 5 | Total Comprehensive Income for the period (Comprising Profit / (Loss) for the period (after tax) and Other Comprehensive Income (after tax)) | (119.883) | (650.350) | (757.034) | (1758.310) |
| 6 | Equity Share Capital | 7031.22 | 7031.22 | 7031.22 | 7031.22 |
| 7 | Earnings Per Share (of Rs. 10/- each) (for continuing and discontinued operations) - Basic & Diluted | (0.017) | (0.092) | (0.108) | (0.250) |
| Notes: 1. The above is an extract of the detailed format of Quarterly and half yearly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly and half yearly Financial Results are available on the Stock Exchange websites, www.bseindia.com and on the Company's website www.monotypeindia.in 2. The Unaudited financial results for the quarter and nine months ended 31 st December, 2019 were reviewed by the Audit Committee and have been approved and taken on record by the Board of Directors at its meeting held on 11 th February, 2020. FOR MONOTYPE INDIA LIMITED Sd/- NARESH JAIN Whole Time Director & CFO DIN: 00231963 | | | | | |
| Date: 11.02.2020 Place : Mumbai | | | | | |

| MURUDESHWAR CERAMICS LTD. REGD. OFFICE: Murudeshwar Bhavan Gokul Road, HUBBALLI-580 030 ☎ 0836-2331615/8 Fax:0836-4252583 CIN:L26914KA1983PLC005401 email:mchco@naventile.com Website:www.naventile.com | | | | | |
|---|---|---------------------------|---------------------------|---------------------------|---------------------------|
| STANDALONE UNAUDITED FINANCIAL RESULTS FOR THE QUARTER & NINE MONTHS ENDED ON 31 DECEMBER 2019 (Rs. in lakhs) | | | | | |
| Sl. No. | Particulars | Quarter ended | | Quarter ended | |
| | | 31.12.2019 (Unaudited) | 31.12.2019 (Unaudited) | 31.12.2018 (Unaudited) | 31.12.2018 (Unaudited) |
| 1 | Total income from Operations | 2,771.38 | 8,390.99 | 2,964.57 | |
| 2 | Net Profit / (Loss) for the period (before Tax Exceptional and/or Extra Ordinary Items) | 31.36 | 913.62 | 156.12 | |
| 3 | Net profit/(Loss)for the period before tax (after Exceptional and/or Extra-ordinary items) | 31.36 | 913.62 | 156.12 | |
| 4 | Net profit/(Loss)for the period after tax (after Exceptional and/or Extra-ordinary items) | 24.79 | 722.36 | 123.44 | |
| 5 | Total Comprehensive Income for the period [(Comprising Profit/(Loss) for the period (after tax) & Other Comprehensive Income (after tax)] | 24.79 | 722.36 | 123.44 | |
| 6 | Paid up Equity Share Capital | 4758.17 | 4758.17 | 4758.17 | |
| 7 | Reserves (excluding Revaluation Reserve)as shown in the Audited Balance Sheet of the previous year | 28548.88 | 28548.88 | 29165.68 | |
| 8 | Earning Per Share (of Rs.10/- each)(for continuing and discontinued operations) | | | | |
| 1. Basic : | 0.05 | 1.52 | 0.26 | | |
| 2. Diluted: | 0.05 | 1.52 | 0.26 | | |
| Note: 1. The above results for the quarter ended 31 st December, 2019 have been reviewed by the Audit Committee and approved by the Board of Directors in their meeting held on 12.02.2020 and Statutory Auditors of the Company have carried out a Limited Review. 2. LIC Keyman Policy matured during the period amounting to Rs.748.79 lacs included in total income. 3. The above is an extract of the detailed format of Quarterly/Yearly Financial Results filed with the Stock Exchange under Regulation 33 of the SEBI (Listing and Other Discloser Requirements) Regulations, 2015. The full format of the Quarterly Financial Results are available in the Stock Exchange websites namely (www.bseindia.com, (BSE), www.nseindia.com (NSE) & Company website www.naventile.com 4. The Previous periods figures have been regrouped/reclassified wherever necessary. By order of the Board of Directors For Murudeshwar Ceramics Ltd., Dr. R.N.Shetty - Chairman DIN: 00038810 | | | | | |
| Place: Bengaluru Dt: 12.02.2020 | | | | | |

| AVIVA INDUSTRIES LTD REGD. OFFICE: 4th Floor, Jaya Talkies, S. V Road, Opp. Indraprastha, Borivali(W), Mumbai - 400092 Corporate Office : C-3/1001 Anushruti Tower, Nr. Jain Derasar, Opp. New York Tower, Thaltej Cross Road, S. G. High-way, Ahmedabad-380054 Phone: 079- 26856815 E-Mail : aviva.amd@gmail.com CIN : L51100MH1984PLC034190 | | | | |
|---|--|---------------------------|---------------------------|-------------------------|
| Extract of statement of Unaudited Financial Results for the Quarter and half year ended December 31, 2019 (Rs in Lacs except Earning Per Share) | | | | |
| Sr. No. | Particulars | Quarter ended | | Year ended |
| | | 31.12.2019 (Unaudited) | 31.12.2018 (Unaudited) | 31.03.2019 (Audited) |
| 1 | Total income from operations (net) | 0 | 0 | 17.45 |
| 2 | Net Profit / (Loss) for the period (before Tax, Exceptional and Extraordinary items) | -4.86 | -4.11 | 8.47 |
| 3 | Net profit / (Loss) for the period before Tax (after Exceptional and Extraordinary items) | -4.86 | -4.11 | 8.47 |
| 4 | Net Profit / (Loss) for the period after tax (after Exceptional and Extraordinary items) | -4.86 | -4.11 | 8.47 |
| 5 | Total Comprehensive Income for the period (Comprising Profit / (Loss) for the period (after tax) and Other Comprehensive Income (after tax)) | -4.86 | -4.11 | 8.47 |
| 6 | Equity share capital (face value of INR 10) | 149.9 | 149.9 | 149.9 |
| 7 | Reserve excluding Revaluation Reserve | 0 | 0 | 293.83 |
| 8 | Earning per share (before and after extraordinary items) Basic & Diluted : | -0.32 | -0.27 | 0.57 |
| Notes 1 The above is an extract of the detailed format of Quarterly Financial Results filed with the stock exchanges under Regulation 33 of the SEBI (Listing and other Disclosure Requirements) Regulations 2015. The full format of Quarterly Financial Results are available on the Stock Exchange website www.bseindia.com and also on the Company's Website www.avivaindustries.com 2 Above results were reviewed by the Audit Committee and approved by the Board of Directors in their meeting held on February 12, 2020. By order of the Board Sd/- Bharvin Patel Chairman & Managing Director Date : February 12, 2020 Place : Ahmedabad | | | | |

| TMB Appendix IV-A [SEE PROVISIO TO RULE 8(G)] SALE NOTICE FOR SALE OF IMMOVABLE PROPERTY | | | | |
|---|--|--|--|--|
| Auction Sale Notice for sale of Immovable Assets under the Securitisation and Reconstruction of Financial Assets and Enforcement of Security Interest Act, 2002 read with proviso to Rule 8(G) of the Security Interest (Enforcement) Rules, 2002 Notice is hereby given to the public in general and in particular to the Borrower(s) and Guarantor(s) that the below described immovable property mortgaged/charged to the Secured Creditor, the constructive possession of which has been taken by the Authorised Officer of Tamilnad Mercantile Bank Ltd., Vasai Branch, Secured Creditor, will be sold on "As is where is", "As is what is", and "Whatever there is" on 13.03.2020, for recovery of Rs. 22,96,544.88 as on 31.01.2020 due to Tamilnad Mercantile Bank Limited Vasai Branch (Secured Creditor) from M/s Raj Textile Mills. The Reserve Price will be Rs 17,79,400/- and the earnest money deposit will be Rs.1,77,940/- On EQM of residential Block No 6, Municipal House No.210, on Second floor of the building known as Patil building ad measuring to the extent of 620.25 Sq.ft. (as per sale deed) situated at kap Kanerli, Kalyan Road, Bhiwandi in the name of Mrs. Sukanta Pradip Patil For detailed terms and conditions of the sale, please refer to the link provided in secured creditors website www.tmb.in. Sd/- Authorised Officer Tamilnad Mercantile Bank Limited For Vasai Branch Date : 11.02.2020 Place : Vasai | | | | |

| TPI INDIA LIMITED Regd Office: Plot No. J-61, Additional MIDC, Murbad, District Thane -421401 Maharashtra, India E-mail: vasai@tmbank.in Phone No: 0250-2330667 CIN : U65110TN1921PLC001908 | | | | |
|---|--|--|--|--|
| Notice is hereby given, pursuant to Regulation 47 (1) of the SEBI (LODR) Regulations, 2015, that a Meeting of the Board of Directors of the Company is scheduled to be held on Wednesday, 12 th February, 2020, at 11.00 a.m. inter-alia, to consider and approve the unaudited Financial Results of the Company for the quarter ended on 31 st December, 2019. For and on behalf of the Board For TPI India Limited Sd/- Managing Director Date: 05.02.2020 Place: Mumbai (Bharat C. Parekh) | | | | |

| LOTUS CHOCOLATE COMPANY LIMITED CIN: L15200TG1988PLC009111 | | | | | |
|---|---------------------------|---------------------------|---------------------------|---------------------------|-------------------------|
| REGD. OFF: D.No: 8-2-596, 1st Floor, 1B, Sumedha Estates, Puzzolana Towers, Avenue-4, St.No.1, Rd. No. 10, Banjara Hills, Hyderabad-34, Email ID: info@lotuschocolate.com Phone No. 040 23352607 Website: www.lotuschocolate.com | | | | | |
| UNAUDITED FINANCIAL RESULTS FOR QUARTER ENDED AND 9 MONTHS ENDED 31.12.2019 [See Regulation 47(1) (b) of the SEBI (LODR) Regulations, 2015] (Rs in lakhs) | | | | | |
| PARTICULARS | Quarter Ending | | 9 Months Ended | | Year Ended |
| | 31.12.2019 (Unaudited) | 30.09.2019 (Unaudited) | 31.12.2018 (Unaudited) | 31.12.2018 (Unaudited) | 31.03.2019 (Audited) |
| 1 Total Income from Operations | 1,741.26 | 1,843.97 | 1,525.76 | 5,488.18 | 5,001.86 |
| 2 Net Profit / (Loss) for the period (before Tax, Exceptional and/or Extraordinary items) | 1.24 | 13.57 | (75.88) | 91.53 | 46.87 |
| 3 Net Profit / (Loss) for the period before tax (after Exceptional and/or Extraordinary items) | 1.24 | 13.57 | (75.88) | 91.53 | 46.87 |
| 4 Net Profit / (Loss) for the period after tax (after Exceptional and/or Extraordinary items) | 1.24 | 13.57 | (75.88) | 91.53 | 46.87 |
| 5 Total Comprehensive Income for the period (Comprising Profit / (Loss) for the period (after tax) and Other Comprehensive Income (after tax)) | 2.47 | 12.89 | (75.88) | 95.63 | 132.58 |
| 6 Equity Share Capital | 1,283.80 | 1,283.80 | 1,283.80 | 1,283.80 | 1,283.80 |
| 7 Earnings Per Share (of Rs. 10/- each) (for continuing and discontinued operations) | | | | | |
| 1. Basic: | 0.02 | 0.11 | (0.59) | 0.74 | 0.30 |
| 2. Diluted: | 0.02 | 0.11 | (0.59) | 0.74 | 0.30 |
| Notes: 1. The above is an extract of the detailed format of Standalone Financial Results for the quarter and nine months ended on 31 st December, 2019 filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015 read with SEBI circular dated July 05, 2016. The full format of the said Financial Results is available on the Stock Exchange website (www.bseindia.com) and on the Company's website (www.lotuschocolate.com). 2. The above financial results have been reviewed by the Audit Committee and approved by the Board of Directors of the Company at their meeting held on 12 th February, 2020. 3. The financial results for the quarter and Nine months ended on 31 st December, 2019 have been prepared in accordance with the Companies (Indian Accounting Standards) Rules, 2015 (IND AS) prescribed under Section 133 of the Companies Act, 2013 and other recognized accounting practices and policies to the extent applicable. For Lotus Chocolate Company Ltd Sd/- Ram Subramanya Ganpath Whole Time Director DIN:02395478 | | | | | |
| Place: Hyderabad Date: 12.02.2020 | | | | | |

| EXPRESSION OF INTEREST FOR ADVERTISEMENT ON EMU/MEMU TRAINS | | | |
|--|--|--|--|
| No. Com.Pub./SA/NFR Pt. VIEMU-MEMU Ad/2020 Date : 11.02.2020 | | | |
| South Eastern Railway invites Expression Of Interest (EOI) from interested parties for advertising of their brand/products & services on EMU/MEMU Suburban local trains. Advertisement will be permitted through Vinyl Stickers on the entire exterior of the EMU/MEMU train coaches (leaving the front/back side of the train & mandatory Railway signage i.e. name, logo, serial no., marking etc.). ● Area for Advertisement : Total 4,783 sqft. on a 12 coach EMU train & 5,062 sqft. on a 8 Car MEMU train. ● Period of Contract : Initially for one year, extendable upto 03 years on mutual agreement. ● Security Deposit : @ 10% on the annual license fee i.e., ₹ 2,50,000/-, through irrevocable Bank Guarantee. ● Earnest Money Deposit : @ 2% of the license fee i.e., ₹ 50,000/-. ● Expression Of Interest is solicited from the following : (1) Priority will be given to Govt Departments & PSUs, (2) Reputed Business Firms and Corporate Houses & (3) Advertising Agencies (Only one brand will be allowed during entire period of agreement). ● Expression Of Interest must have the following information: Name of the Company/Firm and address, nature of business etc., & proposal details. ● The Expression Of Interest should reach on or before 17:00 hrs. of 13.03.2020. For details of the aforesaid scheme, please visit our website: www.ser.indianrailways.gov.in or Contact : Office of the Chief Commercial Manager (PS & Catg), 14, Strand Road (9th floor), Kolkata-700001. Phone : P&T – (033) 2243-5234, Mobile : 9002080952. (PR-1359) Principal Chief Commercial Manager South Eastern Railway We serve with a smile | | | |
| Place : Mumbai Dated : 11 February 2020 | | | |

| ITD Cementation India Limited CIN No. L61000MH1978PLC020435 Regd. Office: National Plastic Building, A-Subhash Road, Paranjape B-Scheme, Vile Parle (East), Mumbai-400 057. Tel. : +91-22-6693 1600 • Fax: +91-22-6693 1627/28 • E-mail: investors.relation@itdcm.com.in • Website: www.itdcm.com.in | | | | |
|---|---|---------------------------|---------------------------|---|
| EXTRACT OF STATEMENT OF CONSOLIDATED UNAUDITED FINANCIAL RESULTS FOR THE QUARTER AND NINE MONTHS ENDED 31 DECEMBER 2019 (Rs. in Lakhs unless specified) | | | | |
| Sr. No. | Particulars | Three months ended | | Corresponding 3 months ended in the previous year |
| | | 31.12.2019 (Unaudited) | 31.12.2019 (Unaudited) | 31.12.2018 (Unaudited) |
| 1 | Income from operations | 70,734.40 | 2,12,110.43 | 64,049.09 |
| 2 | Net Profit for the period (before tax, Exceptional and/or Extraordinary items) | 1,481.36 | 6,678.57 | 4,930.59 |
| 3 | Net Profit for the period before tax (after Exceptional and/or Extraordinary items) | 1,481.36 | 6,678.57 | 4,930.59 |
| 4 | Net Profit for the period after tax (after Exceptional and/or Extraordinary items) | 1,059.02 | 4,921.67 | 3,380.04 |
| 5 | Total Comprehensive Income for the period (Comprising Profit for the period (after tax) and Other Comprehensive Income (after tax)) | 908.34 | 4,705.85 | 2,967.64 |
| 6 | Equity share capital | 1,717.88 | 1,717.88 | 1,717.88 |
| 7 | Reserves (excluding Revaluation Reserves as shown in the Audited Balance Sheet of the previous year | - | - | - |
| 8 | Earnings Per Share (face value of ₹ 1/- each) (for continuing and discontinued operations)- | | | |
| 1. Basic: | 0.60 | 2.83 | 2.00 | |
| 2. Diluted: | 0.60 | 2.83 | 2.00 | |
| Standalone information: (Rs. in Lakhs unless specified) | | | | |
| Sr. No. | Particulars | Three months ended | | Corresponding 3 months ended in the previous year |
| | | 31.12.2019 (Unaudited) | 31.12.2019 (Unaudited) | 31.12.2018 (Unaudited) |
| 1 | Income from operations | 51,900.86 | 1,58,496.85 | 45,427.70 |
| 2 | Profit before tax | 1,253.83 | 6,287.34 | 5,170.56 |
| 3 | Profit after tax | 1,026.79 | 4,862.88 | 3,442.66 |
| 4 | Total comprehensive income for the period (net of tax) | 876.11 | 4,647.06 | 3,030.26 |
| The above is an extract of the detailed format of Quarterly and Nine months Financial Results filed with the Stock Exchanges under Securities and Exchange Board of India (Listing Obligations and Disclosure Requirements) Regulations, 2015. The full format of the Quarterly and Nine months Financial Results are available on the websites of BSE and NSE at www.bseindia.com and www.nseindia.com respectively and also on the Company's website at http://www.itdcm.com.in/financial_results.htm For and on behalf of the Board of Directors Sd/- Jayanta Basu (Managing Director) DIN No. 08291114 | | | | |
| Place : Mumbai Dated : 11 February 2020 | | | | |

| S. E. RAILWAY – TENDER | |
|--|--|
| e-Tenders are invited by Assistant Electrical Engineer (RE/Co-ord), S.E. Railway, Adra for and on behalf of the President of India for the following works : Sl. No. & Tender Notice No., Description of Work, Approx. Tender Value : (1) TRD-ADA-e-Tender-25-2019, dated 12.02.2020; Outsourcing for manning of 06 nos. of OHE depot at PRR, ANR, DMA, BQA, ADRA, CDGR and 01 PSI depot of Adra Division for a period of 01 year; ₹ 47,87,021/- (2) TRD-ADA-e-Tender-26-2019, dated 12.02.2020; OHE modification for extension of all lines towards Adra end for accommodation of full length train at Flardoba station In Adra Division (Project I.D. No. 12.01.16.19.3.00.001); ₹ 1,04,06,085/-. The Closing date and time of e-tender for works under sl. nos. 1 and 2 above are on 13.03.2020 upto 15.00 hrs. and its Opening of e-tender will be done on 13.03.2020 after 15.00 hrs. Details of the above e-tenders may please be seen at website www.ireps.gov.in (PR-1348) | |
| e-Tender is invited by Divisional Railway Manager (Sig & Tele), S.E. Railway, Adra, Pin-723121, WB for and on behalf of the President of India for the following e-tender with closing date & time of tender is 27.02.2020 at 15:00 hrs. Details are available at website www.ireps.gov.in Tender Notice No. : Snt e Tender ADA 19 20 25, dated 07.02.2020. Name of the work : Installation and commissioning of Multi Section Digital Axle Counter (MSDAC) in Nimdh (NIM) yard including supply of materials. Tender Value : Rs. 1,79,94,066.65. Earnest Money : Rs. 2,40,000/- | |
| Tender Notice No. : MECHCKP-19-20-45, dated 10.02.2020. e-Tender is invited by Divisional Railway Manager (Mechanical), Chakradharpur, S.E. Railway for and on behalf of the President of India for the under mentioned work. Manual offers are not allowed against the tender and any such manual offer received shall be ignored. Name of Work : Interior coach cleaning, watering, padlocking/unlocking of platform returns/stable trains & watering of enroute trains at Jharsuguda for four years. Tender Value : ₹ 1,76,86,728/-. EMD : ₹ 2,38,400/- Cost of Opening of Tender : ₹ 5,000/-. Place of Opening of Tender : Office of Sr DME/CKP, S.E. Railway, Date & Time of Closing of tender : 15.00 hrs. of 04.03.2020. Date & Time of Opening of tender : 15.15 hrs. of 04.03.2020. Tenderer can be viewed at website http://www.ireps.gov.in . The tender/bidder must have Class-III Digital Signature Certificate & must be registered under IREPS portal. Only registered tenderer/bidder can participate on e-tendering. All relevant paper must be uploaded at the time of participating in e-tendering. (PR-1354) | |